

January 23, 2025.

**BSE Limited.** 

Corporate Relationship Dept., 14th floor, P. J. Tower, Dalal Street, Fort Mumbai - 400 001

**Scrip Code: 543664** 

Dear Sir/Madam,

National Stock Exchange of India Limited.

Exchange Plaza, Plot no. C/1, G Block, Bandra-Kurla Complex, Bandra (E),

Mumbai - 400 051

Scrip Symbol: KAYNES

<u>Subject: Advertisement in Newspapers – Intimation of date of the First Extraordinary General Meeting ("EGM") for the financial year 2024-25 Notice, e-Voting information and completion of dispatch of Notice.</u>

This is to inform you that the Company has completed dispatching of Notice of the EGM through E-mail on Wednesday, January 22, 2025 to eligible shareholders (who are the shareholders of the Company as on January 17, 2025) who have registered their e-mail ID's with the Company/Depository Participant(s) and/or the Registrar and Share Transfer Agent. Please find enclosed the copies of newspaper advertisement published in 'Financial Express' Newspaper on Thursday January 23, 2025 and Karnataka edition of 'Vijaya Karnataka' Newspaper published on Thursday January 23, 2025.

We request you to kindly take this intimation on record.

The above information will also be available on the website of the Company at <a href="https://www.kaynestechnology.co.in">www.kaynestechnology.co.in</a>.

We request you to take the above information on record.

Thanking You

Yours faithfully,

For Kaynes Technology India Limited

### Jairam Paravastu Sampath

Whole-Time Director & CFO

DIN: 08064368

### **Enclosures:**

Financial Express Newspaper: Dated January 23, 2025. (all India edition) Vijaya Karnataka Newspaper: Dated January 23, 2025. (Karnataka edition)





## **GOKHALE INSTITUTE OF POLITICS AND ECONOMICS** (Deemed to be University u/s 3 of the UGC Act, 1956),

PUNE - 411 004

## APPOINTMENT OF VICE CHANCELLOR

The Gokhale Institute of Politics and Economics (Deemed to be University), Pune, Maharashtra, India is one of the premier research Institutes in India in Economics and allied subjects. Established in 1930, the Institute has grown in stature and first became a Centre for Advanced Studies in Economics and later on a Deemed to be University in 1993.

The Institute invites applications for the post of the Vice-Chancellor from eligible and interested candidates who shall be appointed by the Chancellor out of a panel to be recommended by a Search-cum-Selection Committee constituted in accordance with the UGC (Institutions Deemed to be Universities) Regulations. The Vice-Chancellor shall be a visionary with proven leadership qualities. administrative capabilities as well as teaching and research credentials in the field of Economics. The age of candidates should not exceed 65 years as of the last date for submitting the application.

The salary and other perks of the Vice Chancellor will be as per UGC norms for Seventh Pay Commission Scale. The Institute also offers residential accommodation within walking distance of the Institute.

Application for the above post containing the details of educational administrative, select publications and other achievements along with names of two referees may be sent to registrar@gipe.ac.in and the hard copy duly self-authenticated on each page is to be sent to the following address by Speed post/Courier service by date 28th February, 2025. In-service candidates are required to send the hard copies of their application through proper channel. Applications received after the due date will not be entertained

Please visit the Institute Website http://www.gipe.ac.in for further details and instructions.

The Search cum Selection Committee reserves the right to invite applications on their own for consideration for the post of Vice Chancellor in addition to the candidates who may have applied for the post.

## REGISTRAR

Gokhale Institute of Politics and Economics (Deemed to be University u/s 3 of UGC Act) Pune 411004 (Maharashtra), India

## SHIVA CEMENT LIMITED

CIN: L26942OR1985PLC001557 Regd Office: Shiva Cement Limited, Telighana, PO: Birangatoli, Tehsil-Kutra, District-Sundargarh, Odisha-770018. Website: <u>www.shivacement.com</u> Email – <u>cs@shivacement.com</u> Phone: 0661-2461300

NOTICE OF POSTAL BALLOT AND E-VOTING INFORMATION

Notice is hereby given to Members of Shiva Cement Limited (the "Company") pursuant to Sections 110, 108 and other applicable provisions, if any, of the Companies Act, 2013 ("the Act") read with Rule 20 and 22 of the Companies (Management and Administration) Rules, 2014, as amended ("Management Rules"), read regulation 44 of SEBI (Listing Obligations and Disclosure Requirements) Regulations, 2015 ("Listing Regulations") read with SEBI Circular No. SEBI/HO/CFD/CFD-PoD-2/P/CIR/2024/133 dated October 3, 2024, Secretarial Standard on General Meetings issued by the Institute of Company Secretaries of India ('SS-2'), each as amended, and in accordance with the guidelines prescribed by the Ministry of Corporate Affairs ('MCA') for holding general meetings/conducting postal ballot process through e-voting vide General Circular No. 14/2020 dated April 8, 2020, 17/2020 dated April 13, 2020 read with other relevant circulars, including General Circular No. 09/2024 dated September 19,2024 issued by the MCA from time to time, ('MCA Circular'), and any other applicable laws and regulations ,the Company has sent, only by electronic mode, the postal ballot notice on Friday, 22nd January 2025 to all the members whose names appeared as members/beneficial owners in the Company's register of members /records for the physical shareholders as maintained by the KFin Technologies Limited "RTA/KFin" and with depositories for Demat i.e. National Securities Depositories Limited "NSDL" and Central Depositors Services (India) Limited "CDSL" as on cut-off date i.e. Friday, 17th January, 2025, for seeking approval by means of Postal

Item no. Description of the Resolution Ordinary – Approval to enter into the Material Related Party Transactions with JSW Cement Limited

Ballot by voting through electronic means ("remote e-voting") process for the

A copy of the Postal Ballot Notice is available on the website of the Company at www.shivacement.com and also on the websites of the Stock Exchange i.e. BSE Limited (BSE) at www.bseindia.com and of National Securities Depositories Limited "NSDL" (the agency engaged for providing the e-voting facility) at www.

The Board has appointed Mr. Sunil Agarwal (Membership No. 8706 and Certificate of Practice No.3286), Practicing Company Secretary, Proprietor of M/s. Sunil Agarwal & Co., as Scrutinizer for conducting the Postal Ballot/E-voting in a fair and transparent manner

In line with the MCA circular, sending the physical copy of the Postal Ballot Notice along with Postal Ballot Form and prepaid business reply envelope has been dispensed with for this Postal Ballot. Accordingly, the Members are requested to communicate their assent / dissent through remote e-voting only. The instructions for remote e-voting are provided in the Postal Ballot Notice. The voting rights of the Members shall be reckoned as on the cut-off date i.e. Friday, 17th January, 2025. A person who is not a Member as on the cut-off date should treat the Postal Ballot Notice for information purpose only.

In compliance with the provisions of Sections 108,110 and other applicable provisions, if any, of the Companies Act, 2013 and the Companies (Management and Administration) Rules, 2014, as amended, Members have been provided with the facility to cast their vote electronically through the e-voting services provided by NSDL on all resolutions set forth in the Notice.

a.m. IST) to Saturday, 22nd February, 2025 (5:00 p.m. IST) (both days inclusive). During this period, Members of the Company, holding shares either in physical form or in dematerialized form, as on Friday, 17th January, 2025, may cast their vote electronically. The e-voting module shall be disabled by NSDL for voting The result of the e-voting will be declared by placing the same along with the

The e-voting portal will be open for voting from Friday, 24th January, 2025 (9:00

Scrutinizer's Report on the Company's website www.shivacement.com ,as well as on the website of the BSE at websites viz. www.bseindia.com and on the website of the NSDL at www.evoting.nsdl.com within two working days from the date closure of e-voting Members holding shares in physical mode and whole email address is not

registered with the Company/RTA, may register the same by completing by completing their KYC in terms of SEBI Master Circular No. SEBI/HO/MIRSD POD-1/P/ČIR/2024/37 dated May 07, 2024, Members may download KYC forms by clicking the following link: https://shivacement.com/kyc-forms/. Members whose shares are in demat mode may approach their depository participant for updating their email address/other details

In case of any queries, grievance with respect to Remote E-voting, members may refer to the Frequently Asked Questions (FAQs) for Shareholders and e-voting user manual for Shareholders available at the download section of <a href="https://www.even.com/www.even.c evoting.nsdl.com or call on: 022 - 4886 7000 or send a request to Ms. Pallavi Mhatre, Senior Manager, NSDL and/ or Mr. Amit Vishal, Deputy Vice President, NSDL at www.evoting.nsdl.com.

**For Shiva Cement Limited** 

Place: Sundargarh Date: 22<sup>nd</sup> January, 2025

Sneha Bindra **Company Secretary** 

# **Kaynes Technology India Limited**



Regd. Off. 23-25, Belagola Food Industrial Estate, Metagalli P.O., Mysore-570 016, Karnataka. India website: www.kaynestechnology.co.in email: kaynestechcs@kaynestechnology.net Corporate Identity Number: L29128KA2008PLC045825. Telephone No: +91 8212582595

## NOTICE TO THE MEMBERS FOR CONVENING THE EXTRAORDINARY GENERAL MEETING AND E-VOTING INFORMATION

Dear Member(s),

Notice is hereby given that an extraordinary general meeting of the Company ("EGM") will be convened on on Friday, 14 February, 2025 at 2:00 P.M. IST. through video conference ("VC")/other audio visual means ("OAVM") facility, without the requirement of the presence of the members at a common venue, to transact the business as set forth in the notice of the EGM dated January 22, 2025 ("Notice"). The Company has sent the Notice through electronic mode to eligible members who have registered their e-mail ID's with the Company/Depository Participant(s)/ Registrar and Share Transfer Agent, namely MUFG Intime India Private Limited ("LinkIntime"), in compliance with the applicable provisions of the Companies Act, 2013, and the relevant rules framed thereunder, including the Companies (Management and Administration) Rules, 2014, the Securities and Exchange Board of India (Listing Obligations and Disclosure Requirements) Regulations, 2015 ("SEBI Listing Regulations") read with General Circular No. 14/2020 dated April 8, 2020, Circular No. 17/2020 dated April 13, 2020, Circular No. 33/2020 dated September 28, 2020 and General Circular No. 39/2020 dated December 31, 2020, 10/2021 dated June, 23, 2021 and 20/21 dated December, 08 2021 and General Circular No. 3/2022 dated May 5, 2022 read with other relevant circulars including General Circular No. 11/2022 dated December 28, 2022, General Circular No. 09/2023 Dated September 25, 2023, General Circular No. 09/2024 Dated September 19, 2024 and subsequent circulars issued by the Ministry of Corporate Affairs ("MCA") (hereinafter collectively referred to as the "MCA Circulars") and other relevant circulars issued by the Securities and Exchange Board of India. The Notice will also be made available on the Company's website at https://kaynestechnology.co.in/investors. html, BSE Limited at www.bseindia.com, the National Stock Exchange of India Limited at www.nse.com and on the website of the e-service provider at instavote.linkintime.co.in.

The Members of the Company are hereby informed that pursuant to the Regulation 44 of the SEBI Listing Regulations, Section 108 of the Companies Act, 2013 read with Rule 20 of the Companies (Management and Administration) Rules, 2014, the members are provided with the facility to cast their votes on all resolutions set forth in the Notice of the EGM using electronic voting system (e-voting) provided by LinkIntime.

Members holding the shares either in physical form or dematerialized form, as on Friday, 07 February, 2025 being the cut-off date, may cast their vote electronically on the business as set forth in the Notice of the EGM. The remote e-voting period commences from Monday, February 10, 2025 at 9:00 A.M. IST and ends on Thursday, February 13, 2025 at 5.00 P.M. IST. The e-voting module shall be disabled by LinkIntime thereafter. Those members, who shall be present at the EGM through VC/OAVM facility and have not cast their votes on the Resolutions through remote e-voting and are otherwise not barred from doing so, shall be eligible to vote through the e-voting system during the EGM. A member may participate in the EGM even after exercising their right to vote through e-voting but shall not be allowed to vote again in the EGM. The detailed procedure and instruction for remote e-voting before the EGM and the e-voting at the EGM are included in the Notice of the EGM.

Shareholders holding shares in dematerialized mode, are requested to register their email addresses and mobile numbers with their relevant depositories through their Depositary Participants. Shareholders holding shares in physical mode are requested to furnish their email addresses and mobile numbers with the Company's Registrar and Share Transfer Agent (RTA) to MUFG Intime India Private Limited rnt.helpdesk@linkintime.co.in.

Any person, who acquires shares of the Company and becomes a member of the Company after the Notice of the EGM has been sent electronically by the Company, and holds shares as on the cut-off date i.e., Friday, 07 February, 2025, may contact LinkIntime (Tel No.: +91 22 4918 6000; E-mail: enotices@linkintime.co.in) and obtain a copy of the Notice.


In case of any queries, the members may visit the website of LinkIntime at https://www.linkintime.co.in/ InstaMEET/Index.html or contact enotices@linkintime.co.in or Tel No.: +91 22 4918 6000.

The results of the remote e-voting and e-voting at the EGM along with the report of the Scrutinizer will be placed on the website of the Company and on the website of LinkIntime within two working days from the conclusion of the EGM to be held on Friday, 14 February, 2025 at 2:00 P.M. IST for information of the members and shall be communicated to the stock exchanges.

> By Order of the Board of Directors For Kaynes Technology India Limited

Date: January 22, 2025 Place: Mysuru, Karnataka

Savitha Ramesh (Executive Chairperson & WTD) DIN: 01756684



At Dalmia Bharat, we believe in the power of unity and collaboration to create a stronger, more inclusive tomorrow. Beyond building concrete structures, we focus on uplifting communities and leaving a lasting legacy. With this vision, we present Shuttle by Dalmia Bharat in Bhubaneswar, a state-of-the-art facility designed to inspire progress and nurture dreams. Together, we're shaping a future built on shared strength and purpose.

## DALMIA BHARAT LIMITED

(CIN No: L14200TN2013PLC112346)

Regd. Office: Dalmiapuram - 621651, Distt. Tiruchirapalli (Tamil Nadu)

Phone 91 11 23465100 Website: www.dalmiabharat.com

Extract of the Unaudited Consolidated and Standalone Financial Results for the quarter and nine months ended 31st December, 2024

24.4(24.64.44.15)	For the quarter ended			For the nine months ended		For the year ended	
Particulars	31-12-24 (Unaudited)	30-09-24 (Unaudited)	31-12-23 (Unaudited)	31-12-24 (Unaudited)	31-12-23 (Unaudited)	31-03-24 (Audited)	
Consolidated financial results	V/00/	3000	9,00000	20000	0000	11000	
Total income from continuing operations  Profit before tax from continuing operations (after exceptional item  & share of profit in joint venture)	3,181 83	3,087	3,604 361	9,889 350	10,384 718	14,691	
Profit for the period/ year from continuing operations	66	49	266	260	534	854	
Profit/ (loss) for the period/ year from discontinued operations	(0)	(0)	(0)	0	(1)	(1	
Net profit for the period/ year after tax (continuing and discontinued operations)	66	49	266	260	533	853	
Net profit for the period/ year after tax and non controlling interest	61	46	263	248	511	826	
Total comprehensive incomer (loss) for the period/year [Comprising Profit for the period (after tax) and Other	(417)	431	651	803	1,108	925	
Comprehensive income (after tax)) Paid-up equity share capital - Face Value Rs. 2/- each Other equity	38	38	38	38	38	36 16,356	
Earnings per share from continuing operations (not annualised) Basic (in Rupees) Diluted (in Rupees)	3.25 3.25	2.46 2.46	14.03 14.03	13.21 13.21	27.31 27.31	44.11 44.10	
Earnings per share from discontinued operations (not annualised) Basic (In Rupees) Diluted (In Rupees)	(0.00)	(0.01) (0.01)	(0.01) (0.01)	0.01 0.01	(0.06) (0.07)	(0.06 (0.07	
Earnings per share from continuing and discontinued operations (not annualised) Basic (In Rupees)	3.25	2.45 2.45	14.02 14.02	13.22 13.22	27.25 27.24	44.01	
Diluted (in Rupees) Standalone financial results	3.25	2.45	14/02	13.22	27.24	44:03	
Total income from operations	61	Toes	30	124	98	130	
Other Income	8	29	9	119	103	115	
Profit before tax	14	14	9	129	106	123	
Profit after tax	7	10	9	113	101	112	

The above is an extract of the detailed format of financial results for the guarter and nine months ended 31-12-2024, filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results for the guarter and nine months ended 31-12-2024 are available on the Stock Exchange websites, www.nseindia.com and www.bseindia.com and on the Company's website



Place: New Delhi Date: 21st January 2025 For and on behalf of the Board of Directors

(Puneet Yadu Dalmia) Managing Director & CEO DIN: 00022633

(Gautam Dalmia) Managing Director DIN: 00009758



## **BSE LIMITED**

25th Floor, P.J. Towers, Dalal Street, Mumbai - 400 001 CIN No: L67120MH2005PLC155188

# **PUBLIC NOTICE**

The Exchange has initiated the process of compulsory delisting of companies which have been suspended for a period of more than 6

months for non-compliance with critical regulations of the SEBI (LODR) Regulations 2015 / clauses of the erstwhile Listing Agreement or suspended for other reasons and have not completed the formalities for revocation of suspension within the stipulated timelines. As part of the process, Exchange has issued a letter dated January 21, 2025 at their last known address as per Exchange as well as MCA

records (where different), informing the said companies to avail the opportunity of personal hearing before the Delisting Committee. The details of such companies and addresses of their registered offices are as given below:

No. Code Company Name		Company Name	Address as per Exchange records				
1	512535	Asahi Infrastructure & Projects Ltd	302, 3 <sup>rd</sup> floor, Yashwant Shopping Center, Carter Road No.7, Opp. Railway Statio Borivali (E), Mumbai-400066, Maharashtra				
2	534731	Bronze Infra-Tech Ltd	18 Rabindra Sarani, Gate No. 2, Poddar Court, 5th Floor, Room No. 537, Kolkata-700001, West Bengal				
3	538433	Classic Global Finance & Capital Ltd	Office No. 8, Sodhi Complex, 2 <sup>nd</sup> Floor, Opp. Ramgarhia School, Miller Ganj, Ludhiana-141003, Punjab				
4	532342	Commex Technology Ltd	406, 4th Floor, Dev Plaza, S. V. Road, Andheri (West), Mumbai-400058, Maharashtr				
5	539197	Devhari Exports (India) Ltd	9, Siddharth Shopping Center, Opp. Jolly Bungalow, Jamnagar -361001, Gujarat				
6	512439	Esquire Money Guarantees Ltd	Unit # CG 9, 24/26, Cama Building, Dalal Street, Fort, Mumbai-400001, Maharasht				
7	531685	Frontline Financial Services Ltd	B/803, Wall Street - II, Nr. Gujarat Collage, Ellisbridge, Ahmedabad-380006, Gujar				
8	542935	ICL Organic Dairy Products Ltd	A-105, ,3 <sup>rd</sup> Floor, Sector-63, Gautam Buddha Nagar, Noida-201301, Uttar Prades				
9	530039	Lords Chemicals Ltd	1/1A, Mahendra Roy Lane, 7th Floor, P S PACE, 705A, Kolkata-700046, West Beng				
10	530243	Mangalya Soft Tech Ltd	Shop - 304, "Sankalp Square-2", Nr. Delux Appartment, Nr. Kalgi Char Rasta, Jalar Temple, Paldi, Ahmedabad-380006, Gujarat				
11	526671	Matra Kaushal Enterprise Ltd	702 E, Al Karim Trade Centre, Ranigunj, Secunderabad-500003, Telangana				
12	512167	Matra Realty Ltd	Office No. 103-Hubtown Solaris, Teli Gali, Off NS Phadke Marg, Saiwadi Andheri E Mumbai-400069, Maharashtra				
13	500451	Modern Denim Ltd	Talheti, Village Karoli, Tehsil Abu Road, Sirohi-307510, Rajasthan				
14	517336	Modern Malleables Ltd	Malleable House, 53 B, Mirza Ghalib Street, ,Kolkata-700016, West Bengal				
15	536644	Newever Trade Wings Ltd	238B, Unit 4B, 4th Floor, A. J. C. Bose Road, Kolkata-700020, West Bengal				
16	530891	RKB Agro Industries Ltd	Kushal Chambers, 1st Floor, M G Road, Raichur-584101, Karnataka				
17	531712	Trilogic Digital Media Ltd	5th Floor, Blue Wave Building, Off New Link Road, Opp. Laxmi Industrial Estate, Andheri (West), Mumbai-400053, Maharashtra				
18	512417	Trinity Tradelink Ltd	16 & 17, Washington Plaza, Dispensary Road, Goregaon West, Mumbai-400062, Maharashtra				
19	540823	Vitesse Agro Ltd	322/A, Madhavpura Gunj Bazar, Madhavpura, Ahmedabad-380004, Gujarat				
20	531211	Wellness Noni Ltd	Villa No. 2, No. 30, Ramappa Nagar Main Road, Perungudi, Chennai-600096, TamilNadu				

Further, in respect of aforementioned companies, the Exchange had also sent emails on registered email ids of companies as available in Exchange records. Also, emails enclosing copy of the said letter were sent to promoters of the companies as per details available on

In light of the aforesaid, this notice is being issued by the Exchange to inform that a last and final opportunity is being granted to companies to inform whether they want to avail of a personal hearing before the Delisting Committee of the Exchange in its meeting scheduled on February 17, 2025. Please note that if no confirmation is received from the Company strictly within the stipulated timelines and prescribed mode given below, it would be assumed that the Company has waived the opportunity of being heard and Delisting Committee shall be constrained to decide the matter, on an ex-parte basis. The Exchange would proceed with the process of compulsory delisting as per the provisions of SEBI (Delisting of Equity Shares) Regulations.

The aforementioned companies may address a communication at the specified email id: bse.delistscn@bseindia.com by January 27, 2025. If the companies included in this notice, fail to respond within the mandated timeline in the prescribed mode, it will be presumed that these companies have waived their requirement of personal hearing and the Exchange shall proceed with the procedure for compulsory delisting of the companies under the provisions of SEBI (Delisting of equity shares) Regulations.

> For and on behalf of BSE Ltd. January 23, 2025

> > BENGALURU

## ಉಸ್ತುವಾರಿ ಸರಳ ಸೂತ್ರಕ್ಕೆ ತಗ್ಗದ ಬೇಗುದಿ । ರೆಡ್ಡಿ ವಿರುದ್ಧ ತಿರುಗಿಬಿದ್ದ ಶ್ರೀರಾಮುಲು । ತಮ್ಮ ಅಳಲು ಆಲಿಸದ ಅಗರ್ವಾಲ್ ವಿರುದ್ಧವೂ ವರಿಷ್ಠರಿಗೆ ದೂರು ನೀಡುವ ಎಚ್ಚರಿಕೆ। ಒಳ ಬೇಗುದಿಗೆ ಬೆಂದು ಹೋದ ರಾಜ್ಯ ಬಿಜೆಪಿ

ಉಸ್ತುವಾರಿ ವಿರುದ್ಧವೇ ಬಂಡೆದ್ದ ಬಿಜೆಪಿ ಬಣ

ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟದ ಜತೆಗೆ ವೈಯಕ್ತಿಕ ಸಂಘರ್ಷವೂ ತಾರಕಕ್ಕೇರಿದ್ದು, ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ಸಮ್ಮುಖದಲ್ಲೇ ರಾಜೀನಾಮೆ ವಿಚಾರ ಪ್ರಸ್ತಾಪಿಸುವ ಮೂಲಕ ಒಳ ಬೇಗುದಿ ಭುಗಿಲೆದ್ದಿದೆ. ಉಸ್ತುವಾರಿ ವಿರುದ್ಧವೇ ಆಕ್ರೋಶ ಹೊರಹಾಕಿರುವ ಅವರು ವರಿಷ್ಟರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿರುವ ಬೆಳವಣಿಗೆ ನಡೆದಿದೆ.

ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ತಮ್ಮನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಉಸ್ತುವಾರಿಗಳು ಅವಮಾನಿಸಿದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಮಾಹಿತಿ ನೀಡುವುದಾಗಿ ಗುಡುಗಿದ್ದಾರೆ. ಆ ಮೂಲಕ ಬಣಗಳ ಬಡಿದಾಟ, ಬಹಿರಂಗ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿದ್ದ ಬಿಜೆಪಿಯಲ್ಲಿ ಈಗ ವೈಯಕ್ತಿಕ ಸಂಘರ್ಷ, ದೂರು-ಪ್ರತಿದೂರು ಜೋರಾಗಿದ್ದು, ಗೊಂದಲದ ಗೂಡಂತಾಗಿದೆ.

ಕೋರ್ ಕಮಿಟಿ ಸಭೆಯಲ್ಲೇ ಕಲಹ: ಕರ್ನಾಟಕ ಸಂಘಟನಾ ಪರ್ವ ಹಿನೆಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಕೋರ್ ಕಮಿಟಿ



facebook.com/vijaykarnataka

twitter.com/vijaykarnataka

ಮಂಗಳವಾರ ರಾತ್ರಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿ.ವೈ ವಿಜಯೇಂದ್ರ , ರಾಧಾ ಮೋಹನ್ ದಾಸ್ ಅಗರ್ವಾಲ್, ಆರ್ ಅಶೋಕ, ಸದಾನಂದಗೌಡ ಹಾಜರಿದ್ದರು.

ಚರ್ಚೆಯಾಯಿತು. ಆಗ ಬಳ್ಳಾರಿ ಭಾಗದ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜನಾರ್ದನ ರೆಡ್ಡಿ ಅವರ ಕೈಮೇಲಾಗದಂತೆ ಸಮತೋಲನ ಸಾಧಿಸುವಂತೆ ಶ್ರೀರಾಮುಲು ಕೋರಿದರು. ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು 'ತಾವು ಅಷ್ಟೊಂದು ಪ್ರಭಾವಶಾಲಿ ಯಾಗಿದ್ದರೆ ಸಂಡೂರು ಉಪ ಚುನಾವಣೆಯಲ್ಲಿ ಸೋತಿದ್ದು ಏಕೆ' ಎಂದು ಖಾರವಾಗಿ ಪ್ರಶ್ನಿಸಿದ್ದೇ

ಉಪ ಚುನಾವಣೆಯಲ್ಲಿ ಪಕ್ಷದ ಪರ ಶ್ರೀರಾಮುಲು ಸರಿಯಾಗಿ ಕೆಲಸ ಮಾಡಿಲ್ಲ ಎಂಬುದಾಗಿ ಅಭ್ಯರ್ಥಿಯಾಗಿದ್ದ ಬಂಗಾರು ಹನುಮಂತು ಆಕ್ಷೇಪದ ಹಿನ್ನೆಲೆಯಲ್ಲಿ ಉಸ್ತುವಾರಿಗಳು ಈ ರೀತಿ ಪ್ರಶ್ನೆ ಮಾಡಿದ್ದರು. ಅದಕ್ಕೆ ಬೇಸರಗೊಂಡಿದ್ದ ಶ್ರೀರಾಮುಲು ಅವರು 'ನನ್ನ ನಡೆ ಕಾರ್ಯ ವೈಖರಿಯಿಂದ ಪಕ್ಷಕ್ಕೆ ತೊಂದರೆಯಾಗುವುದಾದರೆ

ಸಭೆಯಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತಂತೆಯೂ ರಾಜೀನಾಮೆ ನೀಡಲು ಸಿದ್ದ' ಎನ್ನುತ್ತಾ ಹೊರ ನಡೆಯಲು ಮುಂದಾದರು. ಹಿರಿಯರು ತಡೆದು ಸಮಾಧಾನಪಡಿಸಿದ ನಂತರ ಕೋರ್ ಕಮಿಟಿ ಸಭೆ ಮುಂದುವರಿ ಯಿತು ಎಂದು ಮೂಲಗಳು ಹೇಳಿವೆ.

ಸಭೆ ಮುಗಿದ ನಂತರವೂ ಶ್ರೀರಾಮುಲು ಮಾಧ್ಯಮಗಳ ಜತೆ ವಿಚಾರ ಹಂಚಿಕೊಳ್ಳಲು ಮುಂದಾದರು. ಆಗ ವಿಜಯೇಂದ್ರ ಹಾಗೂ ಸಿ.ಟಿ.ರವಿ ಅವರು ತಡೆದು ಸಮಾಧಾನಪಡಿಸಿದ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಹೊರ

ಒಟ್ಕಾರೆ, ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಶೀತಲ ಸಮರ ಕೋರ್ ಕಮಿಟಿಯಲ್ಲೇ ಬಯಲಾಗಿದೆ. ಉಸ್ತುವಾರಿಗಳ ವಿರುದ್ಧವೇ ಆಕ್ರೋಶ ಹೊರಹಾಕಿರುವ ಶ್ರೀರಾಮುಲು ಅವರು ವಿಜಯೇಂದ್ರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದು,

ಶ್ರೀರಾಮುಲು ಸಿಟ್ಟೇನು?

ದರೂ ನನ್ನಿಂದಲೇ ಸೋಲಾಯಿತು ಎಂಬಂತೆ ಉಸ್ತುವಾರಿ ಗಳು ಆರೋಪಿಸಿದ್ದು ತೀವ್ರ ನೋವು ತಂದಿತು. ಕೋರ್ ಕಮಿಟಿ ಸಭೆಯಲ್ಲಿ ನನಗೆ ಬಹಳ ಅವಮಾನವಾಗಿದ್ದು, ಉಸ್ತುವಾರಿಗಳ ವಿರುದ್ಧ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್.ಸಂತೋಷ್ ಅವರಿಗೆ ಮಾಹಿತಿ ನೀಡುತ್ತೇನೆ,'' ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

''ಸಭೆಯಲ್ಲಿ ಉಪ ಚುನಾವಣೆ ಸೋಲಿಗೆ ನಾನೇ ಕಾರಣ ಎಂಬಂತೆ ಉಸ್ತುವಾರಿಗಳು ಆರೋಪಿಸಿದರು. ಇದು ಸರಿಯಲ್ಲ. ನನ್ನ ಕೆಲಸ ಪ್ರತಿಯೊಬ್ಬರಿಗೂ ಗೊತ್ತಿದೆ. ಬೇಕಾದರೆ ರಾಜ್ಯಾಧ್ಯಕ್ಷರನ್ನೂ ಕೇಳಿ. ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ಮಾತು ನೀಡಿದಂತೆ ಶಿಗ್ಗಾವಿಯಲ್ಲಿ ಪ್ರಚಾರ ಮಾಡಲು ಹೋಗದೆ ಸಂಡೂರಿನಲ್ಲಿ ಪ್ರಚಾರ ಮಾಡಿದ್ದೆ. ನನ್ನನ್ನು ಅವಮಾನಿಸುವುದು ಸರಿಯಲ್ಲ ಎಂದು ಹೇಳಿದೆ,'' ಎಂದು ವಿವರಿಸಿದರು.

''ನನ್ನ ರಕ್ಷಣೆಗೆ ವಿಜಯೇಂದ್ರ ಬರಲಿಲ್ಲ. ಅಂದರೆ ನನ್ನ ಬಗ್ಗೆ ವಿಜಯೇಂದ್ರಗೂ ಅಸಮಾಧಾನವಿರುವುದು ... ಖಾತರಿಯಾಗಿದೆ. ಉಸ್ತುವಾರಿಗಳು ಅನ್ಯ ರಾಜ್ಯದವ ಬಿಡುತ್ತೇನೆ,'' ಎಂದು ಹೇಳಿದರು. ರಾಗಿದ್ದು, ಜನಾರ್ದನ ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ಆ ಜನಾರ್ದನ ರೆಡ್ಡಿ ವಿರುದ್ಧ ಕಿಡಿ: ''ಜನಾರ್ದನ ರೆಡ್ಡಿ ರೀತಿ ಮಾತನಾಡಿದ್ದು ಸರಿಯಲ್ಲ. ಪಕ್ಷಕ್ಕೆ ಇಷ್ಟವಿಲ್ಲದಿದ್ದರೆ ತೊರೆಯುವುದಾಗಿ ಹೇಳಿದೆ,'' ಎಂದು ತಿಳಿಸಿದರು.

''ಸಂಡೂರು ಕ್ಷೇತ್ರದಲ್ಲಿನ ಸೋಲಿನ ಬಗ್ಗೆ ನಾನು ಮಾಹಿತಿ ಸಂಗ್ರಹಿಸಿದ್ದು ವರದಿ ಸಲ್ಲಿಸುವ ಮೊದಲೇ ಶ್ರೀರಾಮುಲು ವಿರುದ್ಧ ಆರೋಪಿಸುವುದು ಸರಿಯಲ್ಲ



ಮಂಗಳವಾರ ಶ್ರೀರಾಮುಲು ಜತೆ ಬಿ.ವೈ. ವಿಜಯೇಂದ್ರ ಮತ್ತು ಸಿ.ಟಿ. ರವಿ ಮಾತುಕತೆ.

ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ನೆರವಿಗೆ ಬಂದರು. ನನ್ನ ರಕ್ಷಣೆಗೆ ಏಕೆ ಬರಲಿಲ್ಲ ಎಂದು ವಿಜಯೇಂದ್ರ ಅವರನ್ನು ಕೇಳಿದರೆ ಅವರು ತಮ್ಮ ವಿರುದ್ದವೇ ನಾನಾ ಸಾಕಷ್ಟು ಆರೋಪ ಮಾಡಿದ್ದಾರೆ ಎಂದು ತಿಳಿಸಿದರು,'' ಎಂದರು.

**ಉಸ್ತುವಾರಿ ವಿರುದ್ಧ ಮಾಹಿತಿ:** ''ನನಗಾದ ಅವಮಾನದ ಬಗ್ಗೆ ಆರೆಸ್ಗೆಸ್ ಪ್ರಮುಖರಿಗೆ ಮಾಹಿತಿ ನೀಡಿದ್ದೇನೆ. ಪಕ್ಷ ತೊರೆಯುವ ಸ್ಥಿತಿ ಎದುರಾದರೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೂ ಮಾಹಿತಿ ನೀಡಿಯೇ

ಅವರು ಪಕ್ಷದಲ್ಲಿ ಗುಂಪುಗಾರಿಕೆ ನಡೆಸಿದ್ದು, ಕೆಲವರನ್ನು ನನ್ನ ವಿರುದ್ದ ಎತ್ತಿ ಕಟ್ಟುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ನನ್ನ ವಿರುದ್ದ ಯಾವ ಕಾರಣಕ್ಕೆ ಸುಳ್ಳು ಆರೋಪ ಮಾಡುತ್ತಿ ದ್ದಾರೋ ಗೊತ್ತಿಲ್ಲ,'' ಎಂದು ಬೇಸರ ವ್ಯಕ್ತಪಡಿಸಿದರು.

ಅಗರ್ವಾಲ್ ಅವರು ಹಾಲಿ ಶಾಸಕರು, ಎಂಎಲಿಗಳೊಂದಿಗಷ್ಟೇ

ಸಭೆ ನಡೆಸಿದ ಬಗ್ಗೆ ಮಾಜಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್,

''ರಾಜ್ಯ ಉಸ್ತುವಾರಿಗಳು ಹಾಲಿ ಶಾಸಕರೊಂದಿಗಷ್ಟೇ ಸಭೆ

ನಡೆಸುತ್ತಿರುವುದು ಆಘಾತ ತಂದಿದೆ. ಇದು ಶಾಸಕಾಂಗ ಪಕ್ಷದ

ಸಭೆಯೋ ಅಥವಾ ಪಕ್ಷದ ಸಭೆಯೋ? ಸಭೆಗೆ ಮಾಜಿ ಶಾಸಕರನ್ನು

ಕರೆಯಬೇಕಿತ್ತು. ನಮ್ಮನ್ನು ಬಿಟ್ಟು ಸಭೆ ಮಾಡುವ ಅವಶ್ಯಕತೆ

ಅಂದರೆ ಇಡೀ ಸಂಘಟನೆಯಲ್ಲಿ ಮಾಜಿ ಶಾಸಕರನ್ನು

ಪರಿಗಣಿಸಬೇಕು. ರಾಜ್ಯಾಧ್ಯಕ್ಷರ ಆಯ್ಕೆ ಚುನಾವಣೆಗೆ ನಮ್ಮ

- ಅಭಿಪ್ರಾಯವನ್ನೂ ಸಂಗ್ರಹಿಸಬೇಕು. ರಾಜ್ಯಾಧ್ಯಕ್ಷ ವಿಜಯೇಂದ್ರ

ನೇತೃತ್ವದಲ್ಲಿ ಪಕ್ಷ ಸಂಘಟನೆಯಾಗಬೇಕು. ಕಾಂಗ್ರೆಸ್ ನಲ್ಲಿ ಒಳಜಗಳ

ತೀವ್ರವಾಗಿದ್ದು, ಆ ಬಗ್ಗೆ ಹೋರಾಟ ನಡೆಸುವ ಬದಲಿಗೆ

ಯಡಿಯೂರಪ್ಪನವರು, ವಿಜಯೇಂದ್ರ ಅವರನ್ನು ಟೀಕಿಸುವುದೇ

ಕೆಲವರ ಕಾಯಕವಾಗಿದೆ. 158 ಮಾಜಿ ಶಾಸಕರನ್ನು ಸಭೆಗೆ

ರೇಣುಕಾಚಾರ್ಯ ಮಾತನಾಡಿ, ''ಒಂದು ರಾಜಕೀಯ ಪಕ್ಷ

ಏನಿತ್ತು,'' ಎಂದು ಪ್ರಶ್ನಿಸಿದರು.

# ದಿಲ್ಲಿ ಪರೇಡಿಗೆ ಲಕ್ಕುಂಡಿ ವೈಭವ

■ **ವಿಕ ಸುದ್ದಿಲೋಕ** ಬೆಂಗಳೂರು

ಕಂಗೊಳಿಸುತ್ತಿರುವ ಶಿಲ್ಪಕಲೆಯ ತೊಟ್ಟಲು' ಸ್ತಬ್ದಚಿತ್ರವು ಹೊಸದಿಲ್ಲಿಯಲ್ಲಿ ಗಣರಾಜ್ಯೋತ್ನವ ಭಾಗವಹಿಸಲು ಪಥಸಂಚಲನದಲ್ಲಿ ಸಂಪೂರ್ಣವಾಗಿ ಸಿದ್ದಗೊಂಡಿದೆ.

''ರಾಜಧಾನಿಯ ಕರ್ತವ್ಯ ಪಥದಲ್ಲಿ ಜ.26ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವ ಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆ ಯನ್ನು ಪ್ರತಿಪಾದಿಸಲಿದೆ,'' ಎಂದು ವಾರ್ತಾ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳರ್ ಬುಧವಾರ ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

''ಕರ್ನಾಟಕಕ್ಕೆ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ದಚಿತ್ರವು ಅತ್ಯಂತ ಸ್ಥರಣೀಯವಾದುದು. ಧರ್ಮಗಳನ್ನು ಸಮಾನವಾಗಿ ಕಾಣುವ ನಮ್ಮ ರಾಜ್ಯದಲ್ಲಿ ಎಲ್ಲಾ ಧರ್ಮಗಳ ದೇವಾಲಯಗಳಿವೆ. ಈ ಪೈಕಿ ಐತಿಹಾಸಿಕ ಪಟಣವಾದ ಗದಗದ ಲಕ್ಕುಂಡಿ ಅಹಿಂಸಾವಾದಿಯ ನೆಲೆಬೀಡು, ಶಿಲ್ಪಕಲೆಯ ತೊಟ್ಟಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಸ್ತಬ್ದಚಿತ್ರದಲ್ಲಿ ಅವುಗಳ ಪಡಿಯಚ್ಚಿನಂತೆ ಮೂಡಿಬಂದಿವೆ. ಜತೆಗೆ, ದೇವಾಲಯವೇ ಮರುಜೀವ

ಕರುನಾಡ ಶಿಲ್ಪಕಲೆಯ ಮೆರವಣಿಗೆ

ದಂತಿದೆ. ರಾಜ್ಯವು ಪ್ರಸ್ತುತಪಡಿಸುತ್ತಿರುವ ಈ ಸ್ತಬ್ದಚಿತ್ರವು ಇದೇ ಜ.26 ರಂದು

ಎಲ್ಲರ ಮನಸೂರೆಗೊಳ್ಳಲಿದೆ'' ಎಂದರು.

''ಹೊಸದಿಲ್ಲಿಯ ಗಣರಾಜ್ಯೋತ್ಸವದ ಸ್ತಬ್ದಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರ ಸರಕಾರ ರಕ್ಷಣಾ ಇಲಾಖೆಯಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ,'' ಎಂದು ಸಂತಸ ವ್ಯಕ್ತಪಡಿಸಿದರು.

ಸಾಲ್ಕು ವಿಷಯಗಳಲ್ಲಿ ಲಕ್ಕುಂಡಿ ಆಯ್ಕೆ: ''ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಲು', 'ಮೆಕ್ಕೆಕಟ್ಟು ಮರಕೆತ್ತನೆಯ ದೈವ ನಿಧಿ', 'ಕರ್ನಾಟಕದ ಸಮೃದ್ದಿಯ ಆಚರಣೆಗಳು' ಮತ್ತು 'ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು' ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಮೊದಲ ಸಭೆಯಲ್ಲಿಯೇ 'ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು' ಎಂಬ ವಿಷಯವನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ದಚಿತ್ರದಲ್ಲಿ ಲಕ್ಕುಂಡಿಯ ದೇವಾಲಯಗಳು ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ' ಎಂದು ನಿಂಬಾಳ್ಕರ್ ತಿಳಿಸಿದರು.

ಹೇಗಿದೆ ಸ್ತಬ್ದ ಚಿತ್ರ ?

ಲಕ್ಕುಂಡಿಯಲ್ಲಿ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿವೆ. 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಬಾವಿಗಳು (ಕಲ್ಯಾಣಿ / ಪುಷ್ಕರಣಿ)



ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಸ್ತಬ್ದಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಬ್ರಹ್ನ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ದಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ.

ಸಮರ್ಪಿತವಾಗಿವೆ. 101 ಮೆಟ್ಟಿಲು ಮತ್ತು 29 ಶಾಸನಗಳು ಇಲ್ಲಿವೆ.

ಚನ್ನಮ್ನಗೆ ಹೋಲಿಕೆ: ಆಕೋಶ

**ಗದಗ:** ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಿಯಾಂಕಾ ಗಾಂಧಿ ಅವರನ್ನು ವೀರರಾಣಿ ಚನ್ನಮ್ನಗೆ ಹೋಲಿಸಿದ್ದಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ''ಪ್ರಿಯಾಂಕಾ ಗಾಂಧಿ ಅವರನ್ನು ಚೆನ್ನಮ್ಮಾಜಿಗೆ ಹೋಲಿಕೆ ಮಾಡಬಾರದು,' ಎಂದು ಆಗ್ರಹಿಸಿದರು.

# ಜಿಲ್ಲಾಧ್ಯಕ್ಷರ ವಿಷಯದಲ್ಲೂ ಬಿವೈವಿ ವಿರುದ್ಧ ಮುನಿಸು

■ **ವಿಕ ಸುದ್ದಿಲೋಕ** ಬೆಂಗಳೂರು

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸರಣಿ ಸಭೆಗಳು ಪಕ್ಷದಲ್ಲಿನ ಭಿನ್ನಮತ, ಗುಂಪುಗಾರಿಕೆ, ಬಿಕ್ಕಟ್ಟು, ವೈಯಕ್ತಿಕ ಸಂಘರ್ಷವನ್ನು ಬಟಾಬಯಲುಗೊಳಿಸಿತು.

ರಾಜ್ಯ ಉಸ್ತುವಾರಿಗಳು, ರಾಜ್ಯಾಧ್ಯಕ್ಷರ ನಡೆಗೆ ಮಾಜಿ ಸಚಿವ ಬಿ.ಶ್ರೀರಾಮುಲು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದರೆ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ವನಾರಾಯಣ ನಡುವೆ ಅಸಮಾಧಾನ ಮೂಡಿದಂತಿದೆ.

ಇನ್ನೊಂದೆಡೆ, ರಾಜ್ಯ ಉಸ್ತುವಾರಿಗಳು ಕರೆದ ಸಭೆಗೆ 15ಕ್ಕೂ ಹೆಚ್ಚು ಶಾಸಕರು, ಹಲವರು ಎಂಎಲ್ಲಿಗಳು ಗೈರಾಗಿ ಅಂತರ ಕಾಯ್ದುಕೊಂಡಿದ್ದಾರೆ. ಸಂಘಟನಾ ಪರ್ವ, ಇತರೆ ವಿಚಾರವಾಗಿ ಅಭಿಪ್ರಾಯ ಸಂಗ್ರಹ ವೇಳೆ ಮಾಜಿ ಸಚಿವರು, ಮಾಜಿ ಶಾಸಕರನ್ನು ಕಡೆಗಣಿಸದಂತೆ ಮಾಜಿ ಜನಪ್ರತಿನಿಧಿಗಳು ಒತ್ತಾಯಿಸಿದ್ದು, ದಿನ ಕಳೆದಂತೆ ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಉಲ್ಪಣಿಸುತ್ತಿದೆ.

ಮಂಗಳವಾರ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಚರ್ಚೆ ನಡೆಯಿತು. 23 ಸಂಘಟನಾ ಜಿಲ್ಲೆಗಳ ಸಂಭಾವ್ಯರ ಪಟ್ಟಿ ಸಿದ್ದವಾಗಿದ್ದು, ಬಾಕಿ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪಟ್ಟಿ ಅಂತಿಮಗೊಳಿಸಿ

ಸಿಐಎನ್: L29128KA2008PLC045825

ಆತ್ಮೀಯ ಸದಸ್ಯ/ರೇ,

ರಲ್ಲಿಯೂ ನೋಟಿಸ್ ಲಭ್ಯವಿದೆ.

ಮತಗಳನ್ನು ಚಲಾಯಿಸಲು ಸದಸ್ಯರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.

ಆ ಮಾಹಿತಿಯನ್ನು ಸ್ಟಾಕ್ ಎಕ್ಸ್ಚೇಂಜ್ಗೂ ನೀಡಲಾಗುತ್ತದೆ.

ಕೇನ್ಸ್ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್

### ಉಸ್ತುವಾರಿಗೆ ದೂರು?

ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದ ನಿಯೋಗ ಮಂಗಳವಾರ ರಾತ್ರಿ ಭೇಟಿಯಾಗಿ ಚರ್ಚೆ ನಡೆಸಿತು. ಬಳಿಕ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ''ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಪಕ್ಷ, ಸಂಘಟನೆಗೆ ಹಾನಿಯಾಗುವಂತೆ ಕೆಲವರು ಟೀಕೆ, ಟಿಪ್ಪಣಿ ಮಾಡುತ್ತಿದ್ದು, ಕಾರ್ಯಕರ್ತರಿಗೆ ಬಹಳ ನೋವಾಗಿದೆ. ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸು ವಂತೆಯೂ ಕೋರಲಾಗಿದ್ದು, ನಮ್ಮೆಲ್ಲಾ ಸಮಾನ ಮನಸ್ತರ ಭಾವನೆಯನ್ನು ಉಸ್ತುವಾರಿಗಳ ಮುಂದೆ ವ್ಯಕ್ತಪಡಿಸಿದ್ದೇವೆ. ಅವರು ಸ್ಥಂದಿಸುವ ವಿಶ್ವಾಸವಿದೆ,'' ಎಂದರು.

ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಚರ್ಚೆಯಾಗಿದೆ. ಈ ವೇಳೆ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ವಿಜಯೇಂದ್ರ ಹಾಗೂ ಅಶ್ವತ್ಥನಾರಾಯಣ ನಡುವೆ ಚರ್ಚೆ ನಡೆಯಿತು. ಹಾಲಿ ಜಿಲ್ಲಾಧ್ಯಕ್ಷರನ್ನೇ ಮುಂದುವರಿಸುವ ಬಗ್ಗೆ ವಿಜಯೇಂದ್ರ ಒಲವು ತೋರಿದರೆ, ಅಶ್ವತ್ಥನಾರಾಯಣ

ನೋಂದಾಯಿತ ಕಚೇರಿ : 23-25, ಬೆಳಗೊಳ ಆಹಾರ ಕೈಗಾರಿಕಾ ಪ್ರದೇಶ, ಮೇಟಗಳ್ಳಿ ಪಿ ಒ, ಮೈಸೂರು - 570016, ಕರ್ನಾಟಕ, ಭಾರತ

ವೆಬ್ಸ್ಟೆಟ್: www.kaynestechnology.co.in, ಇ-ಮೇಲ್: kaynestechcs@kaynestechnology.net, . ದೂರವಾಣಿ: +91 8212582595

ಮಹತ್ತದ ಸಾಮಾನ್ಯಸಭೆ ಕುರಿತು ಸದಸ್ಯರಿಗೆ ಸೂಚನೆ ಮತ್ತು ಇ-ಮತದಾನದ ಮಾಹಿತಿ

ಈ ನೋಟಿಸ್ನಲ್ಲಿ ತಿಳಿಸುತ್ತಿರುವುದೇನೆಂದರೆ ಶುಕ್ರವಾರ 14 ಫೆಬ್ರವರಿ, 2025ರಂದು ಭಾರತೀಯ ಕಾಲಮಾನ ಅಪರಾಹ್ನ 2:00 ಗಂಟೆಗೆ ಕಂಪನಿಯ

ಮಹತ್ವದ ಸಾಮಾನ್ಯ ಸಭೆಯನ್ನು ("EGM") ಆಯೋಜಿಸಲಾಗಿದೆ. ಸಭೆಯು ವೀಡಿಯೋ ಕಾನ್ಫರೆನ್ಸ್ ("VC")/ಇತರೆ ದೃಶ್ಯ ಶ್ರವ್ಯ ("OAVM") ಮಾಧ್ಯಮದ

ಮೂಲಕ ನಡೆಯುವುದರಿಂದ ಸದಸ್ಯರು ಸಭೆ ನಡೆಯುವ ಒಂದೇ ಸಳದಲ್ಲಿ ಹಾಜರಿರುವ ಅಗೆತ್ರಬಲ್ಲದೆ ನೇರವಾಗಿ ಬೀಡಿಯೋ ಕಾನ್ಲರೆನ್ ಮೂಲಕವೇ

ಭಾಗವಹಿಸಿ, ಜನವರಿ 22, 2025 ರ EGM ನ ಸೂಚನೆಯಲ್ಲಿ ಸೂಚಿಸಿದಂತೆ ವ್ಯವಹಾರವನ್ನು ವಹಿವಾಟು ಮಾಡಬಹುದು. ಕಂಪನಿ/ಡೆಪಾಸಿಟರಿ

ಪಾರ್ಟಿಸಿಪೆಂಟ್ಗಳು/ರೆಜಿಸ್ಟಾರ್ ಮತ್ತು ಪೇರ್ ಟ್ರಾನ್ಸ್ಫ್ ಏಜೆಂಟ್ಗಳಾದ ಎಂಯುಎಫ್ಜ್ ಇನ್ಟೈಮ್ ಇಂಡಿಯಾ ಪ್ರೈವೇಟ್ ಅಮಿಟೆಡ್

("LinkIntime") ತಮ್ಮ ಇಮೇಲ್ ನೋಂದಣಿ ಮಾಡಿಕೊಂಡಿರುವ ಅರ್ಹ ಸದಸ್ಥರಿಗೆ ಕಂಪನಿಯಿಂದ ಎಲೆಕ್ಟಾನಿಕ್ ಮೋಡ್ನಲ್ಲಿ ನೋಟಿಸ್ ಅನ್ನು

ಕಳುಹಿಸಲಾಗಿದೆ. ಕಂಪನಿ ಕಾಯ್ದೆ , 2013 ಮತ್ತು ಅದರಡಿ ಸಂಬಂಧಿತ ನಿಯಮಗಳನ್ನು ರಚಿಸಿದ, ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು,

2014 ಮತ್ತು ಸೆಕ್ಕುರಿಟೀಸ್ ಅಂಡ್ ಎಕ್ಸ್ಆೇಂಜ್ ಬೋರ್ಡ್ ಆಫ್ ಇಂಡಿಯಾ (ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು)

ನಿಯಮಗಳು, 2015 ("SEBI Listing Regulations") ಸಾಮಾನ್ಯ ಸುತ್ಕೋಲೆ ಸಂಖ್ಯೆ 14/2020 ದಿನಾಂಕ ಏಪ್ರಿಲ್ 8, 2020, ಸುತ್ಕೋಲೆ ಸಂಖ್ಯೆ

17/2020, ದಿನಾಂಕ ಏಪ್ರಿಲ್ 13, 2020, ಸುತ್ತೋಲೆ ಸಂಖ್ಯೆ 33/2020, ದಿನಾಂಕ ಸೆಪ್ಕೆಂಬರ್ 28, 2020 ಮತ್ತು ಸಾಮಾನ್ಯ ಸುತ್ತೋಲೆ ಸಂಖ್ಯೆ. 39/2020,

ದಿನಾಂಕ 31 ದಿಸೆಂಬರ್ 2020, 10/2021, ದಿನಾಂಕ ಜೂನ್, 23, 2021 ಮತ್ತು 20/21, ದಿನಾಂಕ ದಿಸೆಂಬರ್, 08 2021 ಮತ್ತು ಸಾಮಾನ್ಯ ಸುತ್ತೋಲೆ ಸಂಖ್ಯೆ

3/2022, ದಿನಾಂಕ ಮೇ 5, 2022 ರಂತೆ ಓದಿದಂತೆ, ಡಿಸೆಂಬರ್ 28, 2022 ರ ಸಾಮಾನ್ಯ ಸುತ್ತೋಲೆ ಸಂಖ್ಯೆ 11/2022, ಸಾಮಾನ್ಯ ಸುತ್ತೋಲೆ ಸಂಖ್ಯೆ.

೦೨/2023, ದಿನಾಂಕ ಸೆಪ್ಕೆಂಬರ್ 25, 2023 ಮತ್ತು ಸಾಮಾನ್ಯ ಸುತ್ಗೋಲೆ ಸಂಖ್ಯೆ. ೦೨/2024, ದಿನಾಂಕ ಸೆಪ್ಕೆಂಬರ್ 19, 2024 ಸೇರಿದಂತೆ ಇತರ

ಸಂಬಂಧಿತ ಸುತ್ತೋಲೆಗಳೊಂದಿಗೆ ಓದಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ("MCA") ಹೊರಡಿಸಿದ ನಂತರದ ಸುತ್ತೋಲೆಗಳು (ಇನ್ನು

ಮುಂದೆ "MCA ಸುತ್ಕೋಲೆಗಳು" ಎಂದು ಕರೆಯಲಾಗುತ್ತದೆ) ಮತ್ತು ಸಕ್ಕುರಿಡೀಸ್ ಮತ್ತು ಎಕ್ಕ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ಹೊರಡಿಸಿದ ಇತರೆ

ಸಂಬಂಧಿತ ಸುತ್ತೋಲೆಗಳ ನಿಬಂಧನೆಗಳಿಗೆ ಅನುಗುಣವಾಗಿ ಕಂಪನಿಯು ಸದಸ್ಯರಿಗೆ ನೋಟಿಸ್ ಅನ್ನು ಕಳುಹಿಸಿದೆ. ಕಂಪನಿಯ ವೆಬ್ಸ್ಟೆಟ್ https://kaynestechnology.co.in/investors.html, ಬಿಎಸ್ಇ ಲಿಮಿಟೆಡ್ನ ವೆಬ್ಸ್ಟೆಟ್ www.bseindia.com, ನ್ಯಾಪ್ನಲ್ ಸ್ಕಾಕ್

ಎಲೆಕ್ಟಾನಿಕ್ ವೋಚಿಂಗ್ ಸಿಸ್ಟಮ್ (ಇ-ವೋಚಿಂಗ್) ಬಳಸಿಕೊಂದು EGM ನ ನೋಚಿಸ್-ನಲ್ಲಿ ಸೂಚಿಸಲಾದ ಎಲ್ಲಾ ನಿರ್ಣಯಗಳ ಮೇಲೆ ತಮ್ಮ

ಕಟ್-ಆಫ್ ದಿನಾಂಕವಾದ 07 ಫೆಬ್ರವರಿ 2025ರ ಶುಕ್ರವಾರಕ್ಕೆ ಅನ್ವಯಾಗುವಂತೆ ಭೌತಿಕ ರೂಪದಲ್ಲಿ ಅಥವಾ ಡಿಮೆಚಿರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು EGMನ ಸೂಚನೆಯಲ್ಲಿ ತಿಳಿಸಿದಂತೆ ವಹಿವಾಟು ಕುರಿತಂತೆ ಬಿದ್ದುನ್ಮಾನವಾಗಿ ಮತ ಚಲಾಯಿಸಬಹುದು. ರಿಮೋಟ್ ಇ-ವೋಟಿಂಗ್

ಅವಧಿಯು ಸೋಮವಾರ, ಫೆಬ್ರವರಿ 10, 2025 ರಂದು ಭಾರತೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ಗುರುವಾರ, ಫೆಬ್ರವರಿ 13, 2025ಕ್ಕೆ ಸಂಜೆ

5 ಗಂಚೆಗೆ ಕೊನೆಗೊಳ್ಳಲಿದೆ. ಆ ಬಳಿಕ ಅಂಕ್ಇನ್ ಚೈಮ್ ನಿಂದ ಇ-ವೋಟಿಂಗ್ ಮಾಡ್ಕೂಲ್ ಅನ್ನು ನಿಷ್ಕಿಯಗೊಳಿಸಲಾಗುತ್ತದೆ. VC/ OAVM ಸೌಲಭ್ಯದ

ರಿಮೋಟ್ ಮೂಲಕ ಹಾಜರಾಗುವ ಸದಸ್ಯರು ಮತ್ತು ರಿಮೋಟ್ ಇ-ವೋಟಿಂಗ್ ಮೂಲಕ ನಿರ್ಣಯಗಳ ಮೇಲೆ ವೋಟ್ ಹಾಕದ ಸದಸ್ಯರು ಮತ್ತು ವೋಟ್

ಇ-ವೋಚಿಂಗ್ ಮೂಲಕ ತಮ್ಮ ವೋಚ್ ಮಾಡುವ ಹಕ್ಕನ್ನು ಬಳಸಿಕೊಂಡ ನಂತರವೂ EGM ಸಭೆಯಲ್ಲಿ ಸದಸ್ಯರು ಭಾಗವಹಿಸಬಲ್ಲರು. ಆದರೆ ಅ

ಸದಸ್ಪರಿಗೆ EGM ಸಭೆಯಲ್ಲಿ ವೋಚ್ ಮಾಡಲು ಅವಕಾಶವಿರುವುದಿಲ್ಲ. EGM ಸಭೆಗೂ ಮುನ್ನ ಮಾಡುವ ರಿಮೋಚ್ ಇ-ವೋಚಿಂಗ್ ಮತ್ತು EGM ಸಭೆ

ಡಿಮೆಟಿರಿಯಲೈಸ್ಡ್ ಮೋಡ್ನಲ್ಲಿ ಪೇರುಗಳನ್ನು ಹೊಂದಿರುವ ಪೇರುದಾರರು, ತಮ್ಮ ಇಮೇಲ್ ವಿಳಾಸಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ತಮ್ಮ

ಡಪಾಸಿಟರಿ ಪಾರ್ಟಿಸಿಪೆಂಟ್ಗ್ ಮೂಲಕ ತಮ್ಮ ಸಂಬಂಧಿತ ಡಪಾಸಿಟರೀಸ್ಗಳೊಂದಿಗೆ ನೋಂದಾಯಿಸಲು ಕೋರಲಾಗಿದೆ. ಭೌತಿಕ ಮೋಡ್ ನಲ್ಲಿ

ಷೇರುಗಳನ್ನು ಹೊಂದಿರುವ ಷೇರುದಾರರು ತಮ್ಮ ಇಮೇಲ್ ವಿಳಾಸಗಳು ಹಾಗೂ ಮೊಬೈಲ್ ಸಂಖ್ಯೆಗಳನ್ನು ಕಂಪನಿಯ ರೆಜಿಸ್ಟಾರ್ ಮತ್ತು ಷೇರ್ ಟ್ರಾನ್ಫ್ಫ್ ಫ್

EGM ಸಭೆಯ ನೋಟಿಸ್ ವಿದ್ಯುನ್ನಾನವಾಗಿ ಕಳುಹಿಸಿದ ಬಳಿಕ ಕಂಪನಿಯ ಪೇರು ಪಡೆದು ಕಂಪನಿಯ ಸದಸ್ವರಾಗಿದ್ದು ಕಚ್-ಆಫ್ ದಿನಾಂಕದಂದು ಅಂದರೆ

ಶುಕ್ರವಾರ, 07 ಫೆಬ್ರವರಿ, 2025 ರಂದು ಪೇರುಗಳನ್ನು ಹೊಂದಿದ್ದ ಯಾವುದೇ ವ್ಯಕ್ತಿಯು EGM ಸಭೆಯ ನೋಚಿಸ್ ಅನ್ನು ಅಂಕ್ಇನ್ ಚೈಮ್ (ದೂರವಾಣಿ

ಯಾವುದೇ ಸಂದೇಹ, ಪ್ರಶ್ನೆಗಳಿದ್ದಲ್ಲಿ ಸದಸ್ಯರು ಅಂಕ್ಇನ್ಟ್ಯೆಮ್ ವೆಬ್ಸ್ಕೆಟ್ ಆದ https://www.linkintime.co.in/InstaMEET/Index.html ಗೆ

ಸಂಖ್ಯೆ: +91 22 4918 6000; ಇ-ಮೇಲ್: enotices@linkintime.co.in) ಅನ್ನು ಸಂಪರ್ಕಿಸಿ ನೋಟಿಸ್ ಪ್ರತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

(RTA) ಎಂಯುಎಫ್ಜಿ ಇನ್ಟ್ವೆಮ್ ಇಂಡಿಯಾ ಪ್ರೈವೇಟ್ ಅಮಿಟೆಡ್ rnt.helpdesk@linkintime.co.in. ವೆಬ್ಸ್ಟೆಟ್ಗೆ ಒದಗಿಸಲು ಕೋರಲಾಗಿದೆ.

ವೇಳೆ ಮಾಡುವ ಇ-ವೋಟಿಂಗ್ ಕುರಿತು ವಿವರವಾದ ವೋಟಿಂಗ್ ವಿಧಾನಗಳು ಹಾಗೂ ಸೂಚನೆಗಳನ್ನು EGM ಸಭೆಯ ನೋಟಿಸ್ನನಲ್ಲಿ ನೀಡಲಾಗಿದೆ.

ಮಾಡದಂತೆ ನಿರ್ಬಂಧಿಸಿರದ ಸದಸ್ಯರು, EGM ವೇಳೆ ಇ-ವೋಟಿಂಗ್ ಸೌಲಭ್ಯದ ಮೂಲಕ ವೋಚ್ ಮಾಡಲು ಅರ್ಹರಾಗಿರುತ್ತಾರೆ.

ಇತರರು ಮತ್ತೊಬ್ಬರ ಆಯ್ಕೆ ಆಸಕ್ತಿ ತೋರಿದ್ದರಿಂದ ಸಹಮತ ಮೂಡಲಿಲ್ಲ ಎನ್ನಲಾಗಿದೆ.

**ಉಸ್ತುವಾರಿಗಳ ಸಭೆಯಿಂದಲೇ ಅಂತರ:** ಸಂಘಟನಾ ಪರ್ವದ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಕ್ಕೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಮೆಂಗಳವಾರ ನಡೆಸಿದ ಸಭೆಗೆ 15ಕ್ಕೂ ಹೆಚ್ಚು ಶಾಸಕರು, ಎಂಎಲ್ಸಿಗಳು ಗೈರಾಗಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದು ಇಬ್ಬರು ಸಂಸದರಷ್ಟೇ. ಮಂಗಳವಾರ ವಿಧಾನಸೌಧದಲ್ಲಿದ್ದ ಸಿ.ಸಿ.ಪಾಟೀಲ್, ವಿ.ಸುನೀಲ್ ಕುಮಾರ್ ಅವರು ಉಸ್ತುವಾರಿಗಳ ಸಭೆಯತ್ತ ಮುಖ ಮಾಡಿರಲಿಲ್ಲ. ಹಲವು ಸಂಸದರು ಸಭೆಯತ್ತ ಸುಳಿಯಲಿಲ್ಲ.

**ಭಿನ್ನರ ವಿರುದ್ಧ ಕ್ರಮಕ್ಕೆ ಒತ್ತಾಯ:** ಮತ್ತೊಂದೆಡೆ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನಿವಾಸದಲ್ಲಿ ಮಾಜಿ ಶಾಸಕರು, ಪ್ರಮುಖರ ಸಭೆ ಮಂಗಳವಾರವೂ ನಡೆಯಿತು.

ರಾಜ್ಯಾಧ್ಯಕ್ಷರ ವಿರುದ್ಧ ಟೀಕೆ ಮಾಡುತ್ತಿರುವ ಶಾಸಕರಾದ ಬಸನಗೌಡ ಪಾಟೀಲ್ ಯತ್ಸಾಳ್, ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ವರಿಷ್ಠರನ್ನು ಕೋರುವುದು ಹಾಗೂ ರಾಜ್ಯಾಧ್ಯಕ್ಷರಾಗಿ ಬಿ. ವೈ .ವಿಜಯೇಂದ್ರ ಅವರನ್ನೇ ಮುಂದುವರಿಸುವಂತೆ ವಿನಂತಿಸಲೂ ಸಭೆಯಲ್ಲಿ ತೀರ್ಮಾನಿಸಿದ್ದಾರೆ.

ಹಾಗೆಯೇ ಉಸ್ತುವಾರಿ ರಾಧಾಮೋಹನ್ ದಾಸ್

KAYNES

ಆಹ್ವಾನಿಸಬೇಕಿತ್ತು. ಸದ್ಯದಲ್ಲೇ ರಾಷ್ಟ್ರೀಯ ಅಧ್ಯಕ್ಷರ ಭೇಟಿಗೆ ಸಮಯ ಕೋರುತ್ತೇವೆ,'' ಎಂದು ಹೇಳಿದರು. ಕಟ್ಟಾ ಸುಬ್ರಮಣ್ಯ ನಾಯ್ಡು, ''ಫೆಬ್ರವರಿ ಮೊದಲ ವಾರದಲ್ಲಿ ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಪಕ್ಷ ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ,'' ಎಂದು ತಿಳಿಸಿದರು.

## ಮೈಕ್ರೊ ಫೈನಾನ್ಸ್ ಕಾಟ ಇಬ್ಬರು ರೈತರ ಆತ್ಮಹತ್ಯೆ

ಚನ್ನಪಟ್ಟಣ (ರಾಮನಗರ): ಫೈನಾನ್ನಿಯರ್ಗಳ ಕಿರುಕುಳಕ್ಕೆ ರಾಜ್ಯದಲ್ಲಿ ಬುಧ ವಾರ ಇಬ್ಬರು ಬಲಿಯಾಗಿದ್ದಾರೆ. ರಾಮನಗರ ಜಿಲ್ಲೆ ಮೈಲನಾಯ್ಕನಹಳ್ಳಿಯಲ್ಲಿ ಲೀಲಾವತಿ (50) ಮತ್ತು ಬದರಕಟ್ಟೆ ನಿವಾಸಿ ಸ್ವಾಮಿ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



ತಾಲ<del>ೂಕಿ</del>ನ ತಿಮ್ಮಯ್ಯನ ದೊಡ್ಡಿ ಗ್ರಾಮ ದ ಯಶೋದಮ್ಮ (60) ಎಂಬು ವವರು ಎಂಬವರು ಮಂಗಳ ಸಾಲಬಾಧೆ ಯಿಂದ ನೇಣು ಬಿಗಿದು ಕೊಂಡಿದ್ದರು. ಇದಾದ ಮರು

ದಿನವೇ ಜಿಲ್ಲೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಮೃತಲೀಲಾವತಿ ಅವರು ಖಾಸಗಿ ಫೈನಾನ್ನಿಯರ್ ಅವರಿಂದ 50 ಸಾವಿರ ಸಾಲ ಮಾಡಿಕೊಂಡಿದ್ದರು. ಸಾಲ ಮರು ವಾಪತಿಸು ವಂತೆ ಆಗ್ರಹಿಸಿ ಫೈನಾನ್ಸ್ ಸಿಬ್ಬಂದಿ ನಿತ್ಯವೂ ಲೀಲಾವತಿ ಮನೆಗೆ ಎಡತಾಕುತ್ತಿದ್ದರು. ಮಂಗಳವಾರವಂತೂ ಬೆಳಗ್ಗೆಯೇ ಲೀಲಾವತಿ ಮನೆಗೆ ಬಂದಿದ್ದ ಸಿಬ್ಬಂದಿ ಸಾಲ ವಾಪಸ್ ನೀಡುವಂತೆ ಸಂಜೆವರೆಗೂ ಕಾಡಿದ್ದರು.

## ರೈತ ನೇಣಿಗೆ ಶರಣು ಮಂಡ್ಯ : ತಾಲೂಕಿನ ಬಿದರಕಟ್ಟೆ

ಗ್ರಾಮದ ಬಿದರಕಟ್ಟೆನಿವಾಸಿ ಸ್ರಾಮಿ ಆತ್ಕಹತ್ಯೆ ಮಾಡಿಕೊಂಡಿದ್ದು, ಹಂದಿ ಸಾಕಣೆಗಾಗಿ ನಾನಾ ಬ್ಯಾಂಕ್ ಗಳಲ್ಲಿ 1.60 ಲಕ್ಷರೂ. ಹಾಗೂ ಮೂರು ಮೈಕ್ರೊ ಫೈನಾನ್ಸ್ ಸಂಸ್ಥೆಯಲ್ಲಿ 7.90 ಲಕ್ಷ ರೂ, ಪತ್ನಿ ಹೆಸರಿನಲ್ಲಿ ಮೈಕೋ ಫೈನಾನ್ಸ್ ನಲ್ಲಿ 60 ಸಾವಿರ ರೂ. ಮತ್ತು ಸ್ಥಳೀಯರಿಂದ 5 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಆದರೆ, ಬೆಳೆ ನಷ್ಠದ ಜತೆಗೆ ರೋಗದಿಂದ ಹಲವು ಹಂದಿ ಮೃತಪಟ್ಟಿದ್ದವು. ಹೀಗಾಗಿ ಸಾಲ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಸಾಲದಾತರಿಂದ ಒತ್ತಡ ಹೆಚ್ಚಾಯಿತು. ಜ.19ರಂದು ತಮ್ಮ ಜಮೀನಿನಲ್ಲಿನ ಶೆಡ್ ನಲ್ಲಿ ನೇಣು

## ಮಾತ್ರಕ್ಕೆ ಬದಲಾವಣೆ ಆಗಲ್ಲ: ಜಾರ್ಜ್ ವಿಜಯಪುರ: ''ಯಾರಾದರೂ

ಭಿನ್ನ ಘೋಷಣೆ ಕೂಗಿದ

ಘೋಷಣೆ ಕೂಗಿದ ಮಾತ್ರಕ್ಕೆ ರಾಜಕಾರಣದಲ್ಲಿ ಬದಲಾವಣೆ ಯಾತ್ತದೆಯೇ,'' ಇಂಧನ ಸಚಿವ ಕೆ.ಜೆ.ಜಾರ್ಜ್

"'ಕಾಂಗ್ರೆಸ್ನಲ್ಲಿ ರೀತಿ ನೀತಿ ಇದೆ. ಸಿಎಂ, ಡಿಸಿಎಂ, ಸಚಿವ ರನ್ನಾಗಿ ಯಾರನ್ನು ಮಾಡಬೇಕು, ಯಾರನ್ನು ಬದಲಾವಣೆ ಮಾಡ ಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿ ಸುತ್ತದೆ,'' ಎಂದರು.

ಸರಕಾರ ರಚನೆಯಾಗುವ ಸಮಿತಿಯ ಎನ್.ಶಿವಕುಮಾರ್ ಹೇಳಿದರು. ಸಂದರ್ಭದಲ್ಲೇ ಮಾತುಕತೆ ಆಗಿದ್ದು, ಡಿ. ಕೆ.ಶಿವಕುಮಾರ್ ಅವರು ಸಿಎಂ ಆಗುವುದನ್ನು ಯಾರಿಂದಲೂ ತಪಿಸಲಾಗದು.

**-ಎಚ್.ವಿಶ್ವನಾಥ್** ಬಿಜೆಪಿ

## ಬಾರ್ ಕೌನಿಲ್ನ ವಿಶಿಷ್ಟಾದೇಶ!

» ಮೊದಲ ಪುಟದಿಂದ

''ನಿಯಮದಂತೆ ವಕೀಲರ ಪರಿಷತ್ ಕಾನೂನು ಪದವೀಧರರು ಸಲ್ಲಿಸಿದ ಅಂಕಪಟ್ಟಿ ಹಾಗೂ ವಿಳಾಸ ಪರಿಶೀಲನೆಗೆ ಕಳುಹಿಸಿದಾಗ, ಅಂಕಪಟ್ಟಿ ವಿಳಾಸಗಳೂ ನಕಲಿ ಎಂಬ ಸಂಗತಿ ಬಯಲಾಗಿದೆ. ಆ ಹಿನ್ನೆಲೆಯಲ್ಲಿ ಪರಿಷತ್ ನಪೂರ್ಣ ಸಭೆಯಲ್ಲಿ ವಿಸ್ತತವಾಗಿ ಚರ್ಚೆ ನಡೆಸಿದ ನಂತರ ಮೂರು ವರ್ಷದ ಕಾನೂನು ಪದವೀಧರರ ನೋಂದಣಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಆದರೆ, ಐದು ವರ್ಷದ ಕಾನೂನು ಪದವೀಧರರ ನೋಂದಣಿ ಪ್ರಕ್ರಿಯೆ ಎಂದಿನಂತೆ ನಡೆಯುತ್ತಿದೆ" ಎಂದು ಪರಿಷತ್ ಸದಸ್ಯ ಹಾಗೂ ನೋಂದಣಿ

**ಅಧಿಕ ಶುಲ್ಕದ ಆರೋಪ:** ಈ ಮಧ್ಯೆ, ಕರ್ನಾಟಕ ರಾಜ್ಯ ವಕೀಲರ ಪರಿಷತ್, ವಕೀಲರ ನೋಂದಣಿಗೆ ನಿಗದಿಗಿಂತ ಅಧಿಕ ಶುಲ್ತ ಸಂಗ್ರಹ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆದರೆ ಪರಿಷತ್, ಆ ಆರೋಪಗಳನ್ನು ತಳ್ಳಿ ಹಾಕಿದೆ. 'ನಿಗದಿಯಂತೆ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಯಾವುದೇ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡುತ್ತಿಲ್ಲ,' ಎಂದು ಸ್ಪಷ್ಟಪಡಿಸಿದೆ.

### ಪುರುಷರ ಮೇಲೂ ಕೌಟುಂಬಿಕ ದೌರ್ಜನ್ಯ ಎಕ್ಕ್ ಚೇಂಜ್ ಆಫ್ ಇಂಡಿಯಾ ಲಿಮಿಟೆದ್ನ www.nse.com ಮತ್ತು ಇ-ಸೇವಾ ಪೂರೈಕೆದಾರರ ವೆಬ್ಸ್ಟ್ at instavote.linkintime.co.in. ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ರ ನಿಯಮ 20 ರೊಂದಿಗೆ ಓದಲಾದ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 108 ಮತ್ತು SEBI ಪಟ್ಟಿ ಮಾಡಿದ ನಿಯಮಾವಳಿಗಳ ನಿಯಮ 44ರ ಅನುಸಾರ ಕಂಪನಿಯ ಸದಸ್ವರಿಗೆ ತಿಳಿಸುವುದೇನೆಂದರೆ ಅಂಕ್ಇನ್ಟ್ವೆಮ್ ಒದಗಿಸಿದ

**ವಕ ಸುದ್ದಿಲೋಕ** ಬೆಂಗಳೂರು ಕೌಟುಂಬಿಕ ಕಲಹದ ಪರಿಣಾಮ

ಪತಿ-ಪತ್ತಿಯವರ ಮಧ್ಯೆ ಉಂಟಾಗುವ ವ್ಯಾಜ್ಯ ಗಳಲ್ಲಿ ಬಹಳಷ್ಟು ಬಾರಿ ಮಹಿಳೆಯರೇ ನೊಂದವರು ಎಂಬ ಭಾವನೆ ಸಾಮಾನ್ಯವಾಗಿರುತ್ತದೆ. ಆದರೆ, ಹಲವು ಪ್ರಕರಣಗಳಲ್ಲಿ ಪುರುಷರೂ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

''ಗಂಡಸರು ತೊಂದರೆಗೆ ಒಳಗಾಗುವುದೇ ಇಲ್ಲವೆಂದು ಹೇಳಲಾಗದು. ಎಷ್ಟೋ ಬಾರಿ ಪುರುಷರೂ ಕೌಟುಂಬಿಕ ಕಲಹಗಳಲ್ಲಿ ಕ್ರೌರ್ಯ ಅನುಭವಿಸಿರುತ್ತಾರೆ. ಹಾಗಾಗಿ, ಪುರುಷ– ಮಹಿಳೆ ಎಂಬ ಭಿನ್ನತೆ ತೋರದ ತಟಸ್ಥ ಗಂಡು ಎಂಬ ಪ್ರತ್ಯೇಕತೆ ತಡೆಗಟ್ಟುವ ಗುರಿ ಮನೋಭಾವದ ಸಮಾಜ ಇಂದಿನ ತುರ್ತು ಅಗತ್ಯವಿದೆ,'' ಎಂದು ನ್ಯಾಯಾಲಯ ಹೇಳಿದೆ. ಮಹಳೆಯೊಬ್ಬರು ವಿವಾಹ ವಿಚ್ಛೇದನ

ಕೋರಿರುವ ಅರ್ಜಿಯನ್ನು ಸ್ಥಳಾಂತರಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

**ಪತಿಯ ವಾದ ಸರಿ ಇದೆ:** ಪತ್ತಿಯ ಮನವಿ ತಿರಸ್ತರಿಸಬೇಕೆಂದು ಪ್ರತಿಪಾದಿಸಿದ್ದ ಪತಿ ನೋಡಿಕೊಳ್ಳುತ್ತಿದ್ದಾರೆ. ಅವರಿಬ್ಬರಿಗೂ ಈಗ ಕ್ರಮವಾಗಿ ಒಂಬತ್ತು ಮತ್ತು ಏಳು

## ಭಿನ್ರತೆ ತೋರದ ತಟಸ್ಥ ಸಮಾಜ ನಿರ್ಮಾಣ ತುರ್ತು ಅಗತ್ಯವೆಂದು ಹೈಕೋರ್ಟ್ ಕಳವಳ

ಬಿಗಿದುಕೊಂಡಿದ್ದರು.



ನ್ಯಾಯ ಪೀಠ ಹೇಳಿದೆ. ''ಲಿಂಗ ತಟಸ್ಥ ಸಮಾಜ ಇಂದಿನ

ಅವಶ್ಯಕತೆ. ಅಂತಹ ಸಮಾಜವು ಹೆಣ್ಣು-ಹೊಂದಿರಬೇಕು. ಹೆಣ್ಣು- ಗಂಡಿನ ಸಮಾನತೆ ಕೇವಲ ಮನೆ ಮಾತ್ರವಲ್ಲದೆ ಕೆಲಸ ನಿರ್ವಹಿಸುವ ಪ್ರತಿಬಿಂಬಿತವಾಗಬೇಕು. ಆದರೂ ಇಂದಿನ ದಿನಗಳಲ್ಲಿ ಪುರುಷರು ಎದುರಿಸುತ್ತಿರುವ ಸವಾಲುಗಳನ್ನು ಸಮಾಜ ಸುಲಭವಾಗಿ ಕಡೆಗಣಿಸಲಾಗದು,'' ಎಂದು ನ್ಯಾಯಪೀಠ

''ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮನವಿಯನ್ನು ಎತ್ತಿಹಿಡಿದಿರುವ ನ್ಯಾಯಪೀಠ, ತನ್ನ ಮನೆಯಿಂದ 130 ಕಿ.ಮೀ. ''ಪ್ರತಿವಾದಿಯಾಗಿರುವ ಗಂಡ ಅರ್ಜಿದಾರ ದೂರದಲ್ಲಿದೆ. ವಿಚಾರಣೆಗೆ ಹೋಗಿಬರಲು ಪತ್ತಿಗೆ ಜನಿಸಿರುವ ಇಬ್ಬರು ಮಕ್ಕಳನ್ನು ಕಷ್ಟವಾಗುತ್ತದೆ. ಆದ್ದರಿಂದ, ಪ್ರಕರಣವನ್ನು ಸಮೀಪದ ಕೋರ್ಟ್ಗೆ ವರ್ಗಾವಣೆ ಮಾಡಬೇಕು,'' ಎಂದು ಪತ್ನಿ ಕೋರಿದ್ದರು. ವಜಾಗೊಳಿಸಿದೆ.

## ಎಂಇಎಸ್ಗೆ ಹೈಕೋರ್ಟ್ ಪ್ರಶ್ನೆ **ವಿಕ ಸುದ್ದಿಲೋಕ** ಬೆಂಗಳೂರು

ಬೆಳಗಾವಿಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ತವ ವಿರೋಧಿಸಿ ಕರಾಳ ನಿಲುವು ಸ್ಪಷ್ಟಪಡಿಸುವಂತೆ ಹೈಕೋರ್ಟ್,

ಯಾರು ಹಾಜರಾಗುತ್ತಿದ್ದಾರೆ' ಎಂದು ಭದ್ರತೆ ಒದಗಿಸುತ್ತಿದ್ದಾರೆ,' ಎಂದರು. ನ್ಯಾಯಪೀಠ, ಮಹಾರಾಷ್ಟ್ರವೇ?' ಲಘುಧಾಟಿಯಲ್ಲಿ 'ಪ್ರಕರಣದಲ್ಲಿ ನಿಮ್ಮ ಎಂಬುದನ್ನು

 ಎಂಇಎಸ್ ನಿಲುವು ಕೇಳಿದ ಹೈಕೋರ್ಟ್

ಬೆಳಗಾವಿ ಜಿಲ್ಲೆಯ ಹುಕ್ತೇರಿಯ ಆಚರಿಸುವ ಕನ್ನಡ ರಾಜ್ಯೋತ್ತವವು ಮಲ್ಲಪ್ಪ ಚಾಯಪ್ಪ ಅಕ್ಷರದ ಸಲ್ಲಿಸಿರುವ ಕರ್ನಾಟಕ ಹಾಗೂ ಕನ್ನಡಿಗರ ಹೃದಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ಮತ್ತು ಆತ್ತದೊಂದಿಗೆ ಬೆಸೆದುಕೊಂಡಿದೆ. ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಆದರೆ, ಗಡಿ ವಿವಾದ ಇರುವ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಆವರಿದ್ದ ವಿಭಾಗೀಯ ಪೀಠದ ಮುಂದೆ ಸಮಿತಿಯು ರಾಜ್ಕೋತವದ ದಿನದಂದೇ ವಿಚಾರಣೆಗೆ ಬಂದಿತು. ಕೆಲ ಕಾಲ ಕರಾಳ ದಿನ ಆಚರಿಸಿಕೊಂಡು ಬರುತ್ತಿದೆ. ಅರ್ಜಿದಾರರ ವಾದ ಆಲಿಸಿದ ನ್ಯಾಯ ಅದನ್ನು ವಿರೋಧಿಸಿ ಸರಕಾರಕ್ಕೆ ಮನವಿ ಪೀಠ ನಂತರ ಈ ನಿರ್ದೇಶನ ನೀಡಿತು. ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕರಾಳ ಮೊದಲಿಗೆ, 'ಎಂಇಎಸ್ ಪರವಾಗಿ ದಿನ ಆಚರಿಸಲು ರಾಜ್ಯ ಪೊಲೀಸರೇ

''ಕರಾಳ ದಿನ ಆಚರಣೆ ನಿರ್ಬಂಧಿ ದಲ್ಲಿ ಹಾಜರಿದ್ದ ವಕೀಲರು, 'ನಾವು ಸುವಂತೆ ಕೋರಿ ಸಲ್ಲಿಸಿದ್ದ ಈ ಪಿಐಎಲ್ ಎಂಇಎಸ್ ಅಧ್ಯಕ್ಷರನ್ನು ಪ್ರತಿನಿಧಿಸುತ್ತಿದ್ದೇ ಸಂಬಂಧ ಹೈಕೋರ್ಟ್ ಅ.30ರಂದು ಎಲ್ಲ ವೆ' ಎಂದು ತಿಳಿಸಿದರು. ಆದಕ್ಕೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿ 'ಕರ್ನಾಟಕದಲ್ಲಿನ ಸಿದೆ. ಆನಂತರವೂ 2024ರ ನ.1ರಂದು ಎಂದು ಮತ್ತೆ ಕರಾಳ ದಿನ ಆಚರಿಸಿ, ಮೆರವಣಿಗೆ ಪ್ರಶ್ನಿಸಿತಲ್ಲದೆ, ನಡೆಸಲಾಗಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ ಮರಾಠಿ ಪತ್ರಿಕೆಗಳ ವರದಿ ಗಳನ್ನೊಳಗೊಂಡ ಮೆಮೊ ಕೋಟ್ ವಿಚಾರಣೆಯೊಳಗೆ ಸ್ಪಷ್ಟಪಡಿಸಬೇಕು,'' ೯ಗೆ ಸಲ್ಲಿಸಲಾಗಿದೆ,'' ಎಂದು

ಶುಕ್ರವಾರ 14 ಫೆಬ್ರವರಿ, 2025 ರಂದು ಭಾರತೀಯ ಕಾಲಮಾನ ಅಪರಾಹ್ನ 2:00 ಗಂಚೆಗೆ ನಡೆಯುವ EGM ಸಭೆಯ ಬಳಿಕ ಎರಡು ಕೆಲಸದ ದಿನಗಳೊಳಗೆ EGM ಸಭೆಯ ರಿಮೋಟ್ ಇ-ವೋಟಿಂಗ್ ಮತ್ತು ಇ-ವೋಟಿಂಗ್ನ ಫಲಿತಾಂಶಗಳನ್ನು ಪರಿಶೀಲಕರ ವರದಿಯೊಂದಿಗೆ ಕಂಪನಿಯ ವೆಬ್ಸ್ಟೆಟ್ ಮತ್ತು ಅಂಕ್ಇನ್ಟೈಮ್ ವೆಬ್ಸ್ಟೆಟ್ಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಮಾಹಿತಿಯನ್ನು ಸದಸ್ಯರ ಮಾಹಿತಿಗಾಗಿ ಪ್ರಚಿಸಲಾಗುತ್ತದೆ ಮತ್ತು

**ಕೇನ್ಸ್ ಚೆಕ್ಗಾಲಜಿ ಇಂಡಿಯಾ ಲಿಮಿಚೆಡ್** ಪರವಾಗಿ

ನಿರ್ದೇಶಕರ ಮಂಡಳಿಯ ಆದೇಶದ ಮೇರೆಗೆ

ಭೇಟಿ ನೀಡಬಹುದು ಅಥವಾ enotices@linkintime.co.in ಅಥವಾ ದೂ.: +91 22 4918 6000 ಸಂಪರ್ಕಿಸಬಹುದು.

ಸವಿತಾ ರಮೇಶ್

Published for the proprietors, Metropolitan Media Company Limited by R. J. Prakashan at No. 1 (Old No. 1130/4), Prince of Wales Road, Behind RTO, Chamarajapuram, Mysuru - 570 005 (Ph: 0821 - 2421903) and printed by him at Metropolitan Media Company Limited, Plot No.34/B, Hootagalli Industrial Area, Belavadi post, Mysuru - 570 018 RNI No. KARKAN/2000/3492 (Ph: 0821-2410585). Regd. Office: No. 74/2, 4th & 5th floor, Sanjana plaza, Elephant rock road, Jayanagar 3rd block, Bengaluru-560011 (Ph:080-40877666). Editor: Sudarshan Channangihalli – responsible for selection of news under PRB Act. Resident Editor: Ramesh I Uthappa. ©All Rights Reserved. Reproduction in whole or in part without written permission is prohibited.

ದಿನ ಆಚರಣೆ ವಿಚಾರ ಸಂಬಂಧ ತಮ್ಮ ಫೆ.18ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎನ್.ಪಿ. ಮಹಾ ರಾಷ್ಟ್ರ ಏಕೀಕರಣ ಸಮಿತಿಗೆ (ಎಂಇ ಅಮೃತೇಶ್ ವಾದ ಮಂಡಿಸಿ, ''ರಾಜ್ಯದಲ್ಲಿ ಎಸ್) ಬುಧವಾರ ನಿರ್ದೇಶನ ನೀಡಿತು. ಪ್ರತಿ ವರ್ಷ ನವಂಬರ್ 1ರಂದು

ನ್ಯಾಯಪೀಠ ಪ್ರಶಿಸಿತು. ನ್ಯಾಯಾಲಯ ನಿಲುವೇನು ಮುಂದಿನ ಎಂದು ಆ ವಕೀಲರಿಗೆ ಸೂಚಿಸಿ, ವಿಚಾರಣೆ ನ್ಯಾಯಪೀಠಕ್ಕೆ ವಿವರಿಸಿದರು.

ದಿನಾಂಕ: ಜನವರಿ 22, 2025 (ಅಧ್ಯಕ್ಷರು & ಡಬ್ಲ್ಯೂಚಿಡಿ) ವರ್ಷವಾಗಿದೆ. ಬೆಳಗ್ಗೆ ಎದ್ದ ಶಕ್ಷಣ ಅವರಿಬ್ಬರನ್ನೂ ಆ ಅರ್ಜಿಯನ್ನು ನ್ಯಾಯಾಲಯ ಸ್ಥಳ: ಮೈಸೂರು, ಕರ್ನಾಟಕ DIN: 01756684 ಶಾಲೆಗೆ ಕಳುಹಿಸಲು ತಯಾರು ಮಾಡಬೇಕು.